



SRI DEVARAJ URS ACADEMY OF HIGHER EDUCATION & RESEARCH
SRI DEVARAJ URS MEDICAL COLLEGE
Tamaka, Kolar



UNIVERSITY LIBRARY & LEARNING RESOURCE CENTRE

Online Newspaper Clipping Service
Dated, Saturday 04th March - 2017

THE NEW
INDIAN EXPRESS

Pg.No.11

SC issues notice to MCI on Urdu as a language for NEET aspirants

EXPRESS NEWS SERVICE
@ New Delhi

THE Supreme Court on Friday issued a notice on a plea for conducting the National Eligibility-cum-Entrance Test (NEET) for medical admissions in Urdu and sought the response of the Medical Council of India (MCI), Dental Council of India (DCI) and the Central Board of Secondary Education (CBSE).

A Bench comprising Justices Kurian Joseph and R Banumathi issued notice on a petition by the Student Islamic Organisation (SIO) which pleaded that Maharashtra and Telangana had already sought introduction of Urdu in NEET.

The bench also noted the submission that MCI was open to include any language as a medium of NEET if a request was made to it by states concerned.

NEET is already being held in ten languages Hindi, English, Gujarati, Marathi, Oriya, Ben-

'No rationale basis'

The petitioner said: "The decision to exclude Urdu which is the sixth most spoken language of India, while including seventh most spoken language Gujarati, and twelfth most spoken language Assamese is completely without any rationale basis."

gali, Assamese, Telugu, Tamil and Kannada.

The petitioner in his plea challenged the discrimination done to Urdu language by its non-inclusion in exam and termed it as arbitrary, discriminatory and unreasonable and as such violated Articles 14 and 21 of the Constitution.

"The decision to exclude Urdu which is the sixth most spoken language of India, while including seventh most spoken language Gujarati, and twelfth most spoken language Assamese is

completely without any rationale basis," it said.

The counsel for SIO informed the court that Maharashtra and Telangana have already apprised the MCI that Urdu be included as one of the medium for conducting NEET.

Currently, NEET is being conducted in ten languages — Hindi, English, Gujarati, Marathi, Oriya, Bengali, Assamese, Telugu, Tamil and Kannada languages.

Earlier, the apex court had refused to give urgent hearing to the petition, filed through lawyers Parvez Dabas and Ravindra S Garia, alleging that exclusion of Urdu as one of the languages in NEET exam to be held on May 7 was "arbitrary and violative of Article 14 and 21 of the Constitution".

"The decision to exclude Urdu was discriminatory, arbitrary, unreasonable and violative of Article 14 and 21 of the Constitution," it said.



ಕಾಲೇಜು ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ನಿಮ್ಮಾನ್ ಪ್ರಾಧ್ಯಾಪಕಿ ಸಾಯಿಲಕ್ಷ್ಮಿ ಗಾಂಧಿ ಅಭಿಪ್ರಾಯ ಹಣ ಸಂಪಾದನೆಯೇ ವೈದ್ಯರ ಗುರಿಯಾಗಬಾರದು

ಪ್ರಜಾವಾಣಿ ವಾರ್ತೆ

ಕೋಲಾರ: 'ವೈದ್ಯಕೀಯ ವೃತ್ತಿ ಪವಿತ್ರ ವಾದುದು. ಹಣ ಸಂಪಾದನೆಯೇ ವೈದ್ಯರ ಹಾಗೂ ಶುಶ್ರೂಷಕಿಯರ ಗುರಿಯಾಗಬಾರದು' ಎಂದು ಬೆಂಗಳೂರಿನ ನಿಮ್ಮಾನ್ ಪ್ರಾಧ್ಯಾಪಕಿ ಡಾ.ಸಾಯಿಲಕ್ಷ್ಮಿ ಗಾಂಧಿ ಕರೆ ನೀಡಿದರು.

ನಗರದಲ್ಲಿ ಶುಕ್ರವಾರ ನಡೆದ ದೇವರಾಜ ಅರಸು ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮನುಷ್ಯನ ಪ್ರಾಣ ಉಳಿಸುವ ವೈದ್ಯಕೀಯ ವೃತ್ತಿಯು ಇತರ ಎಲ್ಲ ವೃತ್ತಿಗಳಿಗಿಂತ ಶ್ರೇಷ್ಠವಾದುದು. ಆದರೆ, ಇತ್ತೀಚಿನ ದಿನಗಳಲ್ಲಿ ಅಸ್ತತ್ವಗಳು, ವೈದ್ಯರು ಹಾಗೂ ಶುಶ್ರೂಷಕಿಯರಿಗೆ ರೋಗಿಗಳ ಸೇವೆಗಿಂತ ಹಣ ಗಳಿಕೆಯೇ ಮುಖ್ಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವೈದ್ಯಕೀಯ ವೃತ್ತಿ ಬದುಕಿನಲ್ಲಿ ಸೇವಾ ಮನೋಭಾವ ಮುಖ್ಯ. ಔಷಧೋಪಚಾರದ ಜೊತೆಗೆ ಪ್ರೀತಿ ವಿಶ್ವಾಸದ ಅಂಶವಿಲ್ಲದೆ ಕಾಯಿಲೆಗಳನ್ನು ಬೇಗನೆ ಗುಣಪಡಿಸಬಹುದು. ಶುಶ್ರೂಷಕಿಯರ ಸೇವೆಯಲ್ಲಿ ನಗು, ಸೌಜನ್ಯ ಮತ್ತು ತಾಳ್ಮೆ ಬಹಳ ಮುಖ್ಯ. ಹಣ ಸಂಪಾದನೆಯೇ ಹಿಂದೆ ಬಿದ್ದು ವೃತ್ತಿನಿಷ್ಠೆ ಮರೆತರೆ ವೃತ್ತಿಗೆ ದ್ರೋಹ ಬಗಿದಂತೆ ಎಂದರು.

ಅಧಿಕ ಕಾರ್ಯ ಒತ್ತಡದಿಂದ ಶುಶ್ರೂಷಕಿಯರ ದೈಹಿಕ ಹಾಗೂ ಮಾನಸಿಕ



ಕೋಲಾರದಲ್ಲಿ ಶುಕ್ರವಾರ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಪದವೀಧರ ನರ್ಸಿಂಗ್ ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು (ಎಡಚಿತ್ರ). ನಿಮ್ಮಾನ್ ಪ್ರಾಧ್ಯಾಪಕಿ ಡಾ.ಸಾಯಿಲಕ್ಷ್ಮಿ ಗಾಂಧಿ ನರ್ಸಿಂಗ್ ವಿದ್ಯಾರ್ಥಿನಿಯರಿಗೆ ಪದವಿ ಪ್ರಮಾಣವನ್ನು ಪ್ರದಾನ ಮಾಡಿದರು



ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ. ಶುಶ್ರೂಷಕಿಯರು ರೋಗಿಗಳ ಸೇವೆಯ ಜೊತೆಗೆ ತಮ್ಮ ಆರೋಗ್ಯದ ಕಡೆಗೂ ಗಮನ ಕೊಡಬೇಕು. ವೃತ್ತಿ ಮತ್ತು ವೈಯಕ್ತಿಕ ಬದುಕು ಎರಡೂ ಮುಖ್ಯ. ಶುಶ್ರೂಷಕಿಯರು ಆರೋಗ್ಯವಾಗಿದ್ದರೆ ರೋಗಿಗಳಿಗೆ ಉತ್ತಮ ಸೇವೆ ನೀಡಬಹುದು ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಸಾಕಷ್ಟು ಅಸ್ತತ್ವಗಳು ತಲೆ ಎತ್ತುತ್ತಿದ್ದು, ಉದ್ಯೋಗಾವಕಾಶಗಳು ಹೆಚ್ಚುತ್ತಿವೆ.

ಆದರೆ, ನರ್ಸಿಂಗ್ ವಿದ್ಯಾರ್ಥಿಗಳ ಪೈಕಿ ಶೇ 50ರಷ್ಟು ಮಂದಿ ಮಾತ್ರ ನರ್ಸಿಂಗ್ ವೃತ್ತಿಗೆ ಬರುತ್ತಿದ್ದಾರೆ. ಉಳಿದವರು ವೃತ್ತಿ ಸೇವಾ ಕ್ಷೇತ್ರ ಬಿಟ್ಟು ಹೆಚ್ಚು ಹಣ ತಂದು ಕೊಡುವ ಕ್ಷೇತ್ರಗಳತ್ತ ಮುಖ ಮಾಡುತ್ತಿದ್ದಾರೆ ಎಂದು ವಿವರಿಸಿದರು. ಆದರ್ಶವಾಗಲಿ: ಶುಶ್ರೂಷಕಿಯರು ಮುಗುಳು ನಗಿಯಿಂದ ರೋಗಿಗಳ ಸಮಸ್ಯೆಗೆ ಸ್ಪಂದಿಸಿದರೆ ಶೇ 50ರಷ್ಟು ಕಾಯಿಲೆ ಔಷಧೋಪಚಾರ ಇಲ್ಲದೆ ಗುಣವಾಗುತ್ತದೆ. ವೃತ್ತಿಯಲ್ಲಿ ಶಿಷ್ಟ, ಸಂಯಮ,

ಮುಖ್ಯಾಂಶಗಳು

- ವೈದ್ಯಕೀಯ ವೃತ್ತಿ ಶ್ರೇಷ್ಠ
- ಸೇವಾ ಮನೋಭಾವ ಮುಖ್ಯ
- ವೃತ್ತಿನಿಷ್ಠೆ ಮರೆತರೆ ದ್ರೋಹ

ಬದ್ಧತೆ ಮತ್ತು ಪ್ರಾಮಾಣಿಕತೆಗೆ ಒತ್ತು ಕೊಡಬೇಕು. ಮದರ್ ತೆರಸಾ, ನೈಟಿಂಗೇಲ್ ಅವರು ನರ್ಸಿಂಗ್ ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು, ಜೀವನ ನಿರ್ವಹಣೆಗೆ ಹಣ ಬೇಕು. ಆದರೆ, ಹಣ ಸಂಪಾದನೆಯೇ ಜೀವನವಲ್ಲ ಎಂಬ ಸತ್ಯ ಅರಿತು ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾಲೇಜಿನ ಮುಖ್ಯಸ್ಥರಾದ ಜೇನಾಶ್ ಹರೀಷ್ ಪದವೀಧರ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ನರ್ಸಿಂಗ್ ಕೋರ್ಸ್‌ನಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳು

ಸಮಾರಂಭದಲ್ಲಿ ವಿದ್ಯಾರ್ಥಿ ಜೀವನ ಕುರಿತು ಅನಿಸಿಕೆ ಹಂಚಿಕೊಂಡರು. ದೇವರಾಜ ಅರಸು ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿ.ಎಚ್.ನಾಗರಾಜ್, ನಿರ್ದೇಶಕ ಜಿ.ರಾಜೇಂದ್ರ, ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಕುಲಪತಿ ಡಾ.ಎಸ್. ಕುಮಾರ್, ಉಪ ಕುಲಪತಿ ಡಾ.ಸಿ.ವಿ. ರಘುವೀರ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ.ಜಿ.ವಿಜಯಲಕ್ಷ್ಮಿ, ಪ್ರಾಧ್ಯಾಪಕಿ ಗಾಯತ್ರಿ ಪಾಲ್ಗೊಂಡಿದ್ದರು.

ವೈದ್ಯಕೀಯ ಸೇವೆಯಲ್ಲಿ ತಾಳ್ಮೆ, ಸೌಜನ್ಯ ಮುಖ್ಯ

ನರ್ಸಿಂಗ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿದ ಪ್ರೊ. ಡಾ.ಸಾಯಿಲಕ್ಷ್ಮಿ



ಪದವಿ ಪ್ರದಾನ ಕಾರ್ಯಕ್ರಮವನ್ನು ಡಾ.ಸಾಯಿಲಕ್ಷ್ಮಿ ಗಾಂಧಿ ಉದ್ಘಾಟಿಸಿದರು.

• ಕನ್ನಡಪ್ರಭ ವಾರ್ತೆ ಕೋಲಾರ

ವೈದ್ಯಕೀಯ ಸೇವೆ ಸಲ್ಲಿಸುವವರಿಗೆ ತಾಳ್ಮೆ, ಸೌಜನ್ಯ ಇರಬೇಕು ರೋಗಿಗಳನ್ನು ಪ್ರೀತಿಯಿಂದ ಉಪಚರಿಸಿದರೆ ಅರ್ಥ ಕಾಯಿಲೆ ವಾಸಿಯಾಗುತ್ತದೆ ಎಂದು ನಿಮಾನ್ ಆಸ್ಪತ್ರೆಯ ಪ್ರೊ.ಡಾ. ಸಾಯಿಲಕ್ಷ್ಮಿ ಗಾಂಧಿ ಅಭಿಪ್ರಾಯಪಟ್ಟರು.

ನಗರ ಹೊರಲವಯದ ದೇವರಾಜ ಆರಸು ವೈದ್ಯಕೀಯ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ನಡೆದ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ರೋಗಿಗಳನ್ನು ವಿಶ್ವಾಸದಿಂದ ಆರೈಕೆ ಮಾಡುವುದರಿಂದ ರೋಗಿಗಳನ್ನು ಬಹು ಬೇಗನೇ ಗುಣಮುಖರನ್ನಾಗಿಸಲು ಸಾಧ್ಯ. ನರ್ಸಿಂಗ್ ವಿದ್ಯಾರ್ಥಿಗಳು ವೃತ್ತಿಜೀವನದಲ್ಲಿ ಇಂತಹ ಮನೋಭಾವ ಬೆಳೆಸುವುದರಿಂದ ಯಶಸ್ಸು ಗಳಿಸಲು ಸಾಧ್ಯ ತಿಳಿಸಿದರು.

ಶೇ. 60ರಷ್ಟು ಮಂದಿ ವೃತ್ತಿಗೆ: ಇತ್ತೀಚಿನ ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗಳು ತಲೆ ಎತ್ತುತ್ತಿರುವುದರಿಂದ ಉದ್ಯೋಗ ಸೃಷ್ಟಿಯಾಗುತ್ತಿದೆ. ನರ್ಸಿಂಗ್ ಕೋರ್ಸ್ ಮಾಡುವ ವಿದ್ಯಾರ್ಥಿಗಳ ಪೈಕಿ

ಕೇವಲ ಶೇ. 50ರಿಂದ ಶೇ.60ರಷ್ಟು ಮಂದಿ ಮಾತ್ರ ನರ್ಸಿಂಗ್ ಸೇವೆ ಹೋಗುತ್ತಿದ್ದಾರೆ. ಉಳಿದವರು ವೃತ್ತಿ ಸೇವಾ ಕ್ಷೇತ್ರ ಬಿಟ್ಟು ವಾಣಿಜ್ಯ ಕ್ಷೇತ್ರಗಳತ್ತ ಮುಖ ಮಾಡುತ್ತಿದ್ದಾರೆ ಎಂದು ವಿವರಿಸಿದರು. ಮುಖ್ಯಸ್ಥೆ ಜೀನಾತ್ ಕರೀನಾ ಪ್ರಮಾಣ ವಚನ ಬೋಧನೆ ಮಾಡಿದರು. ಪ್ರೊ.ಡಾ.ರಾಧ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿ ಶ್ರೀಕೃಷ್ಣ ಅನಿಸಿಕೆ ತಿಳಿಸಿದರು. ಇದೇ ಸಂದರ್ಭದಲ್ಲಿ ಬಿಎಸ್ಸಿ ವಿಭಾಗದ ವಿದ್ಯಾರ್ಥಿಗಳು ಹಾಗೂ ಡಿಪ್ಲೋಮಾ ನರ್ಸಿಂಗ್ ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಹೊರಹೋಗುವ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.

ದೇವರಾಜ ಆರಸು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ.ಎಚ್.ನಾಗರಾಜ್, ನಿರ್ದೇಶಕ ಜಿ.ರಾಜೇಂದ್ರ, ವೈದ್ಯಕೀಯ ಮಹಾ ವಿದ್ಯಾಲಯದ ಕುಲಪತಿ ಡಾ.ಎಸ್.ಕುಮಾರ್, ಉಪ ಕುಲಪತಿ ಡಾ.ಸಿ.ವಿ.ರಘುವೀರ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ.ಜಿ.ವಿಜಯಲಕ್ಷ್ಮಿ, ಪ್ರೊ.ಗಾಯತ್ರಿ, ಎಂಜಿನಿಯರ್ ಹನುಮಂತರಾವ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇಂಜಿನಿಯರಿಂಗ್, ಮೆಡಿಕಲ್ ಬೆನ್ನು ಹತ್ತಿರುವ ಹೆತ್ತವರು ಕೇಳಿಕೊಳ್ಳಬೇಕಾದ್ದೇನು? ವೃತ್ತಿಪರ ಶಿಕ್ಷಣ: ಅತಿ ವ್ಯಾಮೋಹ ಬೇಡ

ಈಗ ತಾನೇ ಮಗು, ತಾಯಿಯ ಗರ್ಭದಿಂದ ಆಕೆ ಬಂದಿದೆ, ಹೋರಾಗಿ ಆಳುತ್ತ ಆಳಲು ಶುರು ಮಾಡಿದೆ. ಇದನ್ನು ಕೇಳಿಕೊಂಡ ಆ ಮಗುವಿನ ತಂದೆ ಒಳಗೆ ಬಂದು ಸಂತೋಷದಿಂದ ಮಗುವನ್ನು ತೋಳಿಗೇರಿಸಿಕೊಂಡು ಮುದ್ದಾಡಲು ಶುರು ಮಾಡಿದ್ದಾನೆ. ಅವರಲ್ಲಿ ಅಲ್ಲೇ ಇದ್ದ ಅವನ ಸ್ನೇಹಿತ 'ದೊಡ್ಡವನಾದ/ಇದೇ ಮೇಲೆ ಡಾಕ್ಟರ್‌ನೇ ಅಥವಾ ಇಂಜಿನಿಯರೇ ಮಾಡುತ್ತೀ' ಎಂಬ ಬಿಟ್ಟ ಸಲಹೆಯೊಂದನ್ನು ಕೊಟ್ಟು ಹೆಚ್ಚು ಕಿರಿಯುತ್ತಾನೆ. ಗೆಳೆಯನ ಮಾತಿಗೆ ಹೊಗುವಷ್ಟು ಆ ತಂದೆ ಆಗ ತಾನೆ ಹುಟ್ಟಿದ ಮಗುವಿನಲ್ಲಿ ಇಂಜಿನಿಯರನ್ನೋ ಅಥವಾ ಡಾಕ್ಟರನ್ನೋ ಕಾಣುತ್ತಿದ್ದಾನೆ.

ಈ ಘಟನೆಯನ್ನು ಯಾಕೆ ಇಲ್ಲಿ ಉಲ್ಲೇಖಿಸಿದೆ ಅಂದರೆ ಎಷ್ಟರ ಮಟ್ಟಿಗೆ 'ನನ್ನ ಮಗ/ಮಗಳು ಡಾಕ್ಟರ್' ಅಥವಾ 'ಇಂಜಿನಿಯರ್ ಆಗಬೇಕು' ಎಂಬ ಟ್ರೆಂಡ್ ಇತ್ತೀಚಿನ ಎಲ್ಲ ತಂದೆ ತಾಯಿಗಳ ತಲೆಯನ್ನು ಹಾಳುಗಡವಿದೆ. 'ಅವರವರ ಮಕ್ಕಳು ಏನಾಗಬೇಕೋ ಅದು ಅವರಿಷ್ಟ ನಿಮ್ಮದೇನು ತೆರೆಯರು?' ಎಂದು ಯಾರಾದರೂ ದೇವಾಯಿಸಬಹುದು. ವೈಯಕ್ತಿಕ ತೆರೆಯರು ಯಾರಿಗೂ ಇಲ್ಲ. ಆದರೆ, ಮುಂದೆ ಇದೇ ನಿಲುವು ಸಮಗ್ರ ಹಾಗೂ ಸಮ್ಮ ದೇಶಕ್ಕೆ ದೊಡ್ಡ ತೆರೆಯಾಗಬಹುದು ಎಂಬ ಕಳವಳ ಅಷ್ಟೇ.

ಅತಂತ್ರ ತಾಂತ್ರಿಕ ಶಿಕ್ಷಣ

9ನೇ ಅಥವಾ 10ನೇ ಕ್ಲಾಸು ವಿದ್ಯಾರ್ಥಿಗಳನ್ನು ನಿಮ್ಮ ಮುಂದಿನ ಗುರಿ ಎನಿಸಿದ ಕೇಳಿದರೆ ಒಪ್ಪುತೇ ಎಲ್ಲರೂ ಹೇಳುವುದು ಇಂಜಿನಿಯರ್ ಅಥವಾ ಡಾಕ್ಟರ್ ಎಂದು. ಆದರೆ, ಇಂಜಿನಿಯರಿಂಗ್ ಕ್ಲಾಸಿಗೆ ಹೋಗಿ ನಿಮ್ಮಲ್ಲಿ ಎಷ್ಟು ಜನ ತಮ್ಮ ತಂದೆ ತಾಯಿಗಳ ಒತ್ತಾಯಕ್ಕೆ ಇಂಜಿನಿಯರಿಂಗ್ ಸೇರಿದ್ದೀರಿ ಎಂದು ಕೇಳಿದರೆ ಒಪ್ಪುತೇ ಅರ್ಥಕ್ಕಿಂತ ಹೆಚ್ಚು ಮಕ್ಕಳು ಕೈಗಳನ್ನು ಮೇಲೆತ್ತುತ್ತಾರೆ. ಹಿಂದೂಮ್ ಅವರ ಗುರಿಯೇ ಆಗಿದ್ದ ಇಂಜಿನಿಯರಿಂಗ್ ಇಂದೇಲೆ ಅವರಿಗೆ ಬೇಡವಾಗಿದೆ? ತಂದೆ ತಾಯಿಗಳ ಒತ್ತಾಯಕ್ಕೆ ಒಡ್ಡುತ್ತಿದ್ದೇವೆ ಎಂದೇಕೆ ಹೇಳುತ್ತಿದ್ದಾರೆ? ಏಕೆಂದರೆ ಮಕ್ಕಳು ಬೆಳೆದಿರುವಾಗಿನಿಂದಲೂ ಪೋಷಕರು ಹೇಳಿದ್ದು ಮಕ್ಕಳ ಮನಸ್ಸಲ್ಲಿ ಗಟ್ಟಿಯಾಗಿ ಕೊನೆಬಿಟ್ಟಿರುತ್ತದೆ. ಅವರಿಗೆ ಬುದ್ಧಿ ಸ್ವಂತ ಆಯ್ಕೆಯ ಪ್ರೌಢಿಮೆ ಬರುವಷ್ಟರಲ್ಲಿ ಅಭಿರುಚಿಗಳು, ಆಸಕ್ತಿಗಳು ಬದಲಾಗಿರುತ್ತವೆ. ಆದರೆ ಅವರಲ್ಲಿ ಅವರು ಇಂಜಿನಿಯರಿಂಗ್ಗೆ ಸೇರಿಯಾಗಿರುತ್ತದೆ. ಇಷ್ಟಕ್ಕೂ ತಂದೆ ತಾಯಿಗಳು ಮಕ್ಕಳನ್ನು ಇಂಜಿನಿಯರಿಂಗ್ಗೆ ಸೇರಿಸುವ ಮೂಲ ಉದ್ದೇಶ ಕ್ಯಾಂಪಸ್ ಸೆಲೆಕ್ಷನ್. ಆದರೆ ಅವರಿಗೆ ತಿಳಿದಿರದ ಒಂದು ವಿಚಾರವೇನೆಂದರೆ ಇಂಜಿನಿಯರಿಂಗ್ ಮಾಡಿದ ಪ್ರತೀ ವಿದ್ಯಾರ್ಥಿಗೂ ಪ್ಲೇಸ್‌ಮೆಂಟ್ ಆಗುವುದಿಲ್ಲ ಎಂಬ ಕೆಟ್ಟ ವಾಸ್ತವ. ಪ್ಲೇಸ್‌ಮೆಂಟ್ ಆಗದಿದ್ದರೇನಂತೆ, ಬೇರೆ ಕಡೆ ಪ್ರಯತ್ನ ಪಟ್ಟರೆ ಉದ್ಯೋಗ ಖಂಡಿತ ಎಂಬುದು ಪೋಷಕರ ನಂಬಿಕೆಯಾಗಿದ್ದರೂ ಈ ಅಂಶ ಅಂತಗಳು ನಿಮ್ಮನ್ನು ನಿಜಕ್ಕೂ ನಿರ್ಭರಗಾಗಿಸುತ್ತದೆ.

ನಮ್ಮ ದೇಶದಲ್ಲಿ ಅತಿಹೆಚ್ಚು ನಿರುದ್ಯೋಗಿಗಳು ಇಂಜಿನಿಯರಿಂಗ್ ಓದಿದವರೇ. ಪ್ರಸ್ತುತ ನಮ್ಮ ದೇಶದಲ್ಲಿ ಇಂಜಿನಿಯರಿಂಗ್ ಓದಿದ ಕೇವಲ 6%-7% ಜನರಿಗೆ ಮಾತ್ರ ಉದ್ಯೋಗಾವಕಾಶಗಳು ಸಿಗುತ್ತವೆ. 80%ಕ್ಕೂ ಹೆಚ್ಚು ಜನರು ನಿರುದ್ಯೋಗಿಗಳಾಗಿಯೇ ಉಳಿದಿದ್ದಾರೆ.

ಹೆಚ್ಚುತ್ತಿರುವ ಇಂಜಿನಿಯರಿಂಗ್ ಕಾಲೇಜುಗಳು

ಪ್ರಸ್ತುತ ನಮ್ಮ ದೇಶದಲ್ಲಿ 3,000ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳಿವೆ. ಅತಿ ಹೆಚ್ಚು ಕಾಲೇಜುಗಳು ಹೊಂದಿರುವ ರಾಜ್ಯ ಎಂದರೆ ತಮಿಳುನಾಡು. ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರವಿದೆ. ಮೂರನೇ ಸ್ಥಾನ ಉತ್ತರ ಪ್ರದೇಶದ್ದು. ಕರ್ನಾಟಕದಲ್ಲೂ 200ಕ್ಕೂ

ಹೆಚ್ಚು ಕಾಲೇಜುಗಳಿವೆ. ಪ್ರತೀ ವರ್ಷ ಇಂಜಿನಿಯರಿಂಗ್ ಪದವೀಧರರಾಗುತ್ತಿರುವ ಸಂಖ್ಯೆ 15 ಲಕ್ಷಕ್ಕೂ ಹೆಚ್ಚು. ಇದರಲ್ಲಿ ಕೆಲವರು ಇನ್ನೂ ಉನ್ನತ ಶಿಕ್ಷಣ ಪಡೆದರೆ ಉನ್ನತ ಶಿಕ್ಷಣ ಪಡೆಯಲಾಗದವರು ತಮ್ಮದಲ್ಲದ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಾರೆ. ಆದರೆ ಒಪ್ಪುತೇ ಮುಂದೆ ನಿರುದ್ಯೋಗಿಗಳಾಗಿ ಉಳಿಯುತ್ತಾರೆ. ಇದಲ್ಲದೆ, ವರ್ಷದಿಂದ ವರ್ಷಕ್ಕೆ ಇಂಜಿನಿಯರಿಂಗ್ ಕಾಲೇಜುಗಳ ಸಂಖ್ಯೆಯೂ ಏರುತ್ತಿದೆ.

ಅಭಿಮತ

■ ತಿಕ್ಕಿರಣ್

ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕೋರ್ಸ್ ಗಳ ಅತಿಯಾದ ವ್ಯಾಮೋಹ ಹೆತ್ತವರನ್ನು ಕುರುಡಾಗಿ ಮಾಡಿದೆ. ಪರಿಣಾಮವಾಗಿ ಮಕ್ಕಳ ವೈಯಕ್ತಿಕ ಆಸಕ್ತಿ, ಅಭಿರುಚಿಗಳನ್ನು ಕಣಿಗೇಟಿ. ಈ ವೃತ್ತಿಪರ ಶಿಕ್ಷಣಕ್ಕೆ ದೂಡುವುದು ಕಂಡುಬರುತ್ತದೆ. ಹೆತ್ತವರ ಈ ವ್ಯಾಮೋಹದಿಂದಾಗಿ ಪರೋಕ್ಷವಾಗಿ ಈ ವೃತ್ತಿಪರ ಶಿಕ್ಷಣ ಎಂಬುದು ಹಗಾ ಹೂಡುವ ಮತ್ತು ಹಗಾ ಮಾಡುವ ದಂಭೆಯಾಗಿ ಮಾರ್ಪಟ್ಟಿರುವುದು ವಿಪರ್ಯಾಸ.

ಗುಣಮಟ್ಟದ ಶಿಕ್ಷಣದ ಕೊರತೆ

ಇಷ್ಟೆಲ್ಲ ಕಾಲೇಜುಗಳಿರುವಾಗ ಅವುಗಳಲ್ಲಿ ಬೋಧನ ಮಾಡುವ ಉಪನ್ಯಾಸಕರು ಇರಬೇಕಲ್ಲವೇ? ನಮ್ಮ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತೇವೆ. ಅನುಭವಪೂರ್ವಕರಿದ್ದಾರೆ ಎಂದು ಒಪ್ಪುತೇ ಎಲ್ಲ ಕಾಲೇಜುಗಳವರೂ ಹೇಳಿಕೊಳ್ಳುತ್ತಾರೆ. ಆದರೆ ಇಂಜಿನಿಯರಿಂಗ್ ಕಾಲೇಜಿನ ಒಳಹೊಕ್ಕು ನೋಡಿದರೆ ತಿಳಿಯುತ್ತದೆ. ಕಳೆದ ಮಟ್ಟದ ಶಿಕ್ಷಣ, ಅನುಭವ ಬೋಧಕರು, ಸೌಲಭ್ಯ, ಸಂಪನ್ಮೂಲಗಳು, ಕೊರತೆ, ಪ್ರಯೋಗಾಲಯಗಳ ಅನುಪರ್ಪಕತೆ, ನಾಮಕಾವ್ಯ ಕ್ಯಾಂಪಸ್ ಟೈನಿಂಗ್ ಹೀಗೆ ಹಲವಾರು ಹುಳುಕುಗಳು ಗೋಚರವಾಗುತ್ತವೆ.

ಇನ್ನು ಶಿಕ್ಷಣ ವಿಚಾರದಲ್ಲಿ ಕಾಲೇಜು ಅರ್ಥಕ ಯಾವುದೇ ಕಾಲೇಜಿ ತೆಗೆದುಕೊಳ್ಳದಿರುವುದರಿಂದ ವಿದ್ಯಾರ್ಥಿಗಳ ವೃತ್ತಿತ್ವ ವಿಶೇಷಕ್ಕೆ ಧಕ್ಕೆಯಾಗುತ್ತದೆ. ಇಂಜಿನಿಯರಿಂಗ್ ವಿದ್ಯಾರ್ಥಿ ಜೀವನ ಎಂದರೆ ಮೋಟು ಮತ್ತು ಮಾಡುವುದು, ಕನಿಷ್ಠ ಒಂದು ವರ್ಷ ಡೀಟೈನ್ ಆಗಿರುವುದು ಮತ್ತು ಬ್ಯಾಕ್ ಲಾಗ್ ಇವೇ ಆಗಿಬಿಟ್ಟಿದೆ. ಇದಲ್ಲದಕ್ಕೂ ಅರ್ಥಕ ಮಂಡಳಿಗಳು, ಉಪನ್ಯಾಸಕರು ತಲೆಕೆಡಿಸಿಕೊಳ್ಳದಿರುವುದು ಅತಂಕಕಾರಿ ಸಂಗತಿ. ತಂದೆ ತಾಯಿಯಿಗೂ ಇವೆಲ್ಲ ಮಾಮೂಲಿ ಎಂಬಂತಾಗಿಬಿಟ್ಟಿದೆ.

ಹಣ ಕೀಳುವ ಸಂಸ್ಥೆಗಳು

ನಿಜಕ್ಕೂ ಇಂದು ಇಂಜಿನಿಯರಿಂಗ್ ಇನ್‌ಸ್ಟಿಟ್ಯೂಟ್‌ಗಳು ವ್ಯಾಪಾರದ ಕೇಂದ್ರಗಳಾಗಿಬಿಟ್ಟಿವೆ. ಇಂಜಿನಿಯರಿಂಗ್ ಅಷ್ಟೇ ಏಕೆ, ಮಿಕ್ಕಲ್ಲ. ಒಪ್ಪುತೇ ಶಿಕ್ಷಣ ಸಂಸ್ಥೆಗಳ ಕಛೇರಿಯ ಇದೇ ಆಗಿದೆ. ಆಯಾ ರಾಜ್ಯದ ಪ್ರವೇಶ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳನ್ನು ಕಾಲೇಜಿಗೆ ಅಡ್ಮಿಟ್ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ಮ್ಯಾನೇಜ್ ಮೆಂಟ್ ಕೋಟಾದಡಿಯ ಸೀಟುಗಳು ಬ್ಲಾಕ್ ಬೆಟುಗಳಂತೆ

ಬಿಕರಿಯಾಗುತ್ತಿವೆ. ಈ ಮ್ಯಾನೇಜ್‌ಮೆಂಟ್ ಕೋಟಾದಡಿ ಸೀಟು ಪಡೆಯುವ ಒಪ್ಪುತೇಗಳು ಶ್ರೀಮಂತರು. ಪ್ರವೇಶಪರೀಕ್ಷೆಯಲ್ಲಿ ಸೀಟು ಪಡೆಯಲು ಅನರ್ಹರಾಗಿ ಈ ರೀತಿ ದುಡ್ಡು ಕೊಟ್ಟು ಸೀಟು ಖರೀದಿ ಮಾಡುತ್ತಾರೆ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ದುಡ್ಡಿನ ಮುಖಾಂತರ ಸೀಟು ಗಳಿಸುವ ವಿದ್ಯಾರ್ಥಿಗಳ ನಡುವೇ ವ್ಯತ್ಯಾಸವೇ ಇಲ್ಲದಂತಾಗುತ್ತದೆ.

ಇನ್ನು ಸ್ವಾಯತ್ತ ಕಾಲೇಜುಗಳ ಕಡೆ ಗಮನ ಹರಿಸಿದರೆ ಅಲ್ಲಿ ಇದಕ್ಕಿಂತಲೂ ದೊಡ್ಡ ದಂಭೆ ನಡೆಯುತ್ತದೆ. ಪ್ಲೇಸ್‌ಮೆಂಟ್ ಸಮಯದಲ್ಲೂ ಸಹ ಪ್ರಭಾವ ವೃತ್ತಿಗಳ ರೇಮೆಂಡೇಶನ್‌ಗಳು ಒಪ್ಪುತೇ ಕೆಲಸ ಮಾಡುತ್ತಿರುವುದು ಪ್ರತಿಭಾವಂತರಿಗೆ ದೊಡ್ಡ ತೊಂದರೆಯಾಗಿ ಪರಿಣಮಿಸಿದೆ. ಸರಕಾರಿ ಕೋಟಾದ ಸೀಟುಗಳಿಗೆ ಇನ್ನೂ ಹೆಚ್ಚಿನ ಶುಲ್ಕ ನಿಗದಿಪಡಿಸಬೇಕೆಂದು ಖಾಸಗಿ ಸಂಸ್ಥೆಗಳ ಒತ್ತಾಯ ಸರಕಾರದ ಮೇಲೆ ಒತ್ತಡ ಹೇರುತ್ತಲೇ ಇದೆ. ಖಾಸಗಿ ಸಂಸ್ಥೆಗಳ ರಾಕ್ಷಸ ಸರಕಾರವೂ ಸಹ ತಾಳ ಹಾಕುತ್ತಿರುವುದು ನಿಜಕ್ಕೂ ವಿಪರೀತ.

ಖಾಯಿಲೆಗೆ ತುತ್ತಾಗಿರುವ ವೈದ್ಯಕೀಯ ಶಿಕ್ಷಣ

ಇಂಜಿನಿಯರಿಂಗ್‌ನಲ್ಲಿ ಲ್ಯಾಬ್‌ನಲ್ಲಿ ರೂ.ಗಳ ವ್ಯವಹಾರ ನಡೆದರೆ ವೈದ್ಯಕೀಯ ಕಾಲೇಜುಗಳಲ್ಲಿ ಕೋಟ್ಯಂತರ ಹಣ ಕೊಳ್ಳಿ ಹೋಡಿಯುತ್ತಾರೆ. ಇಂದಿನ ವೈದ್ಯಕೀಯ ಶಿಕ್ಷಣ ಹೇಗಿದೆ ಎಂದು ತಿಳಿಯಲು ಈ ಉದಾಹರಣೆ ನೋಡಿ.

ಅವನೊಬ್ಬ ಶ್ರೀಮಂತ ಉದ್ಯಮಿ. ಆತನಿಗೆ ಮಗ ಡಾಕ್ಟರ್ ಆಗಬೇಕೆಂಬ ಹಂಬಲ. ಆದರೆ ಹಲವಾರು ಬಾರಿ ಪ್ರವೇಶ ಪರೀಕ್ಷೆ ತೆಗೆದುಕೊಂಡರೂ ಅವನಿಗೆ ಮೆಡಿಕಲ್ ಸೀಟು ಸಿಗುವುದಿಲ್ಲ. ಆಗ ಅವನ ತಂದೆ ಕೋಟಾಬಿಟ್ಟರೆ ಹಗಾ ತೆತ್ತು ಪ್ರತಿಷ್ಠಿತ ಮೆಡಿಕಲ್ ಕಾಲೇಜಿಗೆ ಸೇರಿಸುತ್ತಾನೆ. ಹೆಚ್ಚು ಹಣಬಲದಿಂದಲೇ ಅವನನ್ನು ಪಾಸ್ ಮಾಡಿಸುತ್ತಾನೆ. ಮುಂದೆ ಆ ಉದ್ಯಮಿಯೇ ಮಗನೊಂದಿಗೆ ಹೈಟ್ ಆರ್ಟ್ ಕೆಟ್ಟಿಕೊಡುತ್ತಾನೆ. ಇದು ಇಷ್ಟೇ ನಿಲ್ಲದೆ ಯಾವುದೋ ಭವ್ಯ ಫಾರ್ಮಾಗ್ಯೂಟಿಕಲ್ ಕಂಪನಿ ಜತೆ ಒಪ್ಪಂದ ಮಾಡಿಕೊಂಡು ಆ ಕಂಪನಿಯ ಕೆಲಸ ಟಿಪ್ಪಣಿಗಳ್ಲಿ ನೀಡಿ ಸಾಮಾನ್ಯ ಜನರ ಪಾಲಿಗೆ ಯಮರಾಯನಾಗುತ್ತಾನೆ. ಇತ್ತೀಚೆಗಂತೂ ಕಣ್ಣು ಹಾಯಿಸಿದಷ್ಟೆ, ಹೈಟ್ ಆರ್ಟ್‌ಗಳು, ವಿಮರ್ಯಾಸ ಎಂದರೆ ನಮ್ಮ ಜನರು ಖಾಸಗಿ ಆಸ್ಪತ್ರೆಗಳ ಮೇಲೆ ಹೆಚ್ಚು ಒಲವುಳ್ಳವರಾಗಿರುತ್ತಾರೆ. ಇದಕ್ಕೆ ಸರಕಾರಿ ಆಸ್ಪತ್ರೆಗಳ ಕೆಲಸ ನಿರ್ವಹಣೆಯೂ ಒಂದು ಕಾರಣ.

ಕೋಟಿಗ್ ಹೆಸರಲ್ಲಿ ಹಣ ಸುಲಿಗೆ

ಇಂಜಿನಿಯರಿಂಗ್, ವೈದ್ಯಕೀಯ ಪ್ರವೇಶ ಪರೀಕ್ಷೆಗಳಿಗೆಂದೇ ಕೋಟಿಗ್ ಸೆಂಟರ್‌ಗಳಿವೆ. ಇವುಗಳ ಕೆಲಸವೂ ವರ್ಷಪೂರ್ತಿ ಪ್ರವೇಶ ಪರೀಕ್ಷೆಗೆ ಟೈನಿಂಗ್ ಕೊಡುವ ನೆಪದಲ್ಲಿ ಹಣ ಕೀಳುವುದು. ಕೆಲವು ವಿದ್ಯಾರ್ಥಿಗಳು ಪೋಷಕರಲ್ಲಿ ದಂಬಾಲು ಬಿದ್ದು ಕೋಟಿಗ್ ಸೆಂಟರ್‌ಗಳ ಕಡೆ ಬಿಡಿದರೆ ಇನ್ನು ಕೆಲವು ಪೋಷಕರು ಏನೇ ಆದರೂ ತಮ್ಮ ಮಗ/ಮಗಳು ಮೆಡಿಕಲ್ ಮಾಡಬೇಕು ಎಂದು ಮಕ್ಕಳ ಒತ್ತಿಗೆ ಇರದಿದ್ದರೂ ಒಲವಂತದಿಂದ ಸೇರಿಸುತ್ತಾರೆ. ಇಂದು ದುಷ್ಕರಾಜ್ಯಗಳಿಗೆ ಈಡಾಗುತ್ತಿರುವ ಒಪ್ಪುತೇ ಒಪ್ಪು ಯುದ್ಧ ಯುದ್ಧವೆಂಬುದು ವೈದ್ಯಕೀಯ ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಎಂಬುದು ಇನ್ನೊಂದು ಅಘಾತಕಾರಿ ಸಂಗತಿ.

ಇಂದು ನಮ್ಮ ದೇಶದ ಜನಸಂಖ್ಯೆ 3.50ಕ್ಕೂ ಹೆಚ್ಚು. ಭಾಗ ಯುವಜನಾಂಗ. ಅವ್ಯವಸ್ಥೆಗಳ ಗೂಡಾಗಿರುವ ವೈದ್ಯಕೀಯ ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಎಷ್ಟು ಉತ್ತಮ ನಾಗರಿಕರನ್ನು ದೇಶಕ್ಕೆ ನೀಡಬಲ್ಲವು? ತಮ್ಮ ಮಕ್ಕಳನ್ನು ಡಾಕ್ಟರ್ ಅಥವಾ ಇಂಜಿನಿಯರ್ ಮಾಡಿಸುತ್ತೇನೆ ಎಂದು ತೀರ್ಮಾನಿಸುವ ಮುನ್ನ ಎಲ್ಲ ತಂದೆ ತಾಯಂದಿರು ಕೇಳಿಕೊಳ್ಳಬೇಕಾದ ಪ್ರಶ್ನೆ ಇದು.

■ ಮೆಡಿಕಲ್ ಪಿ.ಜಿ.ಸೀಟುಗಳ ಸಂಖ್ಯೆ ಹೆಚ್ಚಳ

ನವದೆಹಲಿ: ದೇಶದ ವಿವಿಧ ವೈದ್ಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ವೈದ್ಯಕೀಯ ಸ್ನಾತಕೋತ್ತರ ಸೀಟುಗಳನ್ನು 4 ಸಾವಿರಕ್ಕೆ ಹೆಚ್ಚಿಸಲಾಗಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಪ್ರಕಟಣೆ ಹೊರಡಿಸಿದೆ.

2017-18ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಈ ನಿಯಮ ಜಾರಿಯಾಗಲಿದೆ. ಈ ನಿರ್ಧಾರದಿಂದಾಗಿ ದೇಶಾದ್ಯಂತ ಇರುವ ಸ್ನಾತಕೋತ್ತರ ವೈದ್ಯಕೀಯ ಸೀಟುಗಳ ಸಂಖ್ಯೆ 35,117ಕ್ಕೆ ಏರಿಕೆಯಾಗಲಿದೆ. ವೈದ್ಯಕೀಯ ಕಾಲೇಜುಗಳಲ್ಲಿ 2,046 ಸೀಟುಗಳನ್ನು ಹೆಚ್ಚಿಸಲಾಗಿದೆ. ಕ್ಲಿನಿಕಲ್ ವಿಷಯಗಳಿಗೆ ಸಂಬಂಧಿಸಿದಂತೆ ಸರ್ಕಾರ ವಿದ್ಯಾರ್ಥಿ ಮತ್ತು ಅಧ್ಯಾಪಕರ ಅನುಪಾತದಲ್ಲಿ ಬದಲು ಮಾಡಲು ನಿರ್ಧರಿಸಿದೆ ಎಂದು ಆರೋಗ್ಯ ಸಚಿವ ಜೆ.ಪಿ.ನಡ್ಡಾ ತಿಳಿಸಿದ್ದಾರೆ.

ಬಡವರಿಗಾಗಿ ಆರೋಗ್ಯ ತಪಾಸಣೆ

■ ವಿಜಯವಾಣಿ ಸುದ್ದಿಜಾಲ ಮುಳಬಾಗಿಲು ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ಸಕಾಲಕ್ಕೆ ಚಿಕಿತ್ಸೆ ಪಡೆಯದೆ ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಬಡಜನರಿಗೆ ಗ್ರಾಮಾಂತರ ಪ್ರದೇಶಗಳಲ್ಲಿ ರೋಟರಿ ಮುಳಬಾಗಿಲು ಸೆಂಟ್ರಲ್‌ನಿಂದ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ ಇದರ ಸದುಪಯೋಗ ಪಡೆಯಬೇಕು ಎಂದು ಅಧ್ಯಕ್ಷ ಎಂ.ಎಸ್.ಶ್ರೀನಿವಾಸರೆಡ್ಡಿ ಹೇಳಿದರು.

ರೋಟರಿ ಮುಳಬಾಗಿಲು ಸೆಂಟ್ರಲ್ ಮತ್ತು ಆರ್.ಎಲ್.ಜಾಲಪ್ಪ ಮತ್ತು ನಾರಾಯಣ ಹೃದಯಾಲಯ ಸಂಯುಕ್ತಾಶ್ರಯದಲ್ಲಿ ಎಮ್ಮೇನತ್ತ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಹೆಚ್ಚಿನ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುವುದು ಎಂದರು.

ರೋಟರಿ ಸಂಸ್ಥೆ ಕಾರ್ಯದರ್ಶಿ ಎಚ್. ವೆಂಕಟಗಿರಿಯಪ್ಪ ಮಾತನಾಡಿ, ಗ್ರಾಮಾಂತರ

ಜನರು ಶಿಬಿರಗಳಲ್ಲಿ ಪಾಲ್ಗೊಂಡು ಆರೋಗ್ಯದ ಅರಿವು, ಮಾಹಿತಿ ಪಡೆದುಕೊಳ್ಳಬೇಕು ಎಂದರು.

ಸಾಯಿ ಮನೋಹರಗೌಡ ಮೆಮೊರಿಯಲ್ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಡಿ.ಎಂ.ದೊಡ್ಡ ಭದ್ರೇಗೌಡ, ಪ್ರಾಂಶುಪಾಲ ಡಾ.ಕೆ.ವಿ.ಪುರುಷೋತ್ತಮ್, ಜಾಲಪ್ಪ ಆಸ್ಪತ್ರೆ ವೈದ್ಯ ಅಬ್ರಹಾಂ, ಪಿಆರ್‌ಒ ಕೃಷ್ಣಮೂರ್ತಿ, ಎಮ್ಮೇನತ್ತ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಕನ್ಯಮ್ಮ, ಉಪಾಧ್ಯಕ್ಷ ಚಿನ್ನಪ್ಪಯ್ಯ, ಮಾಜಿ ಅಧ್ಯಕ್ಷ ರೆಡ್ಡಪ್ಪ ರೆಡ್ಡಿ, ಸದಸ್ಯರಾದ ಪ್ರಸನ್ನಕುಮಾರ್‌ರೆಡ್ಡಿ, ರಾಮಚಂದ್ರ, ವೇಣುಗೋಪಾಲ್‌ರೆಡ್ಡಿ, ಮುನಿಕೃಷ್ಣ, ರೊಟೇರಿಯನ್‌ಗಳಾದ ಸುದರ್ಶನ್ ಬಾಬು, ಪಿ.ಎಸ್.ರಮೇಶ್, ಮಂಜುನಾಥ್ ಕುಮಾರ್, ರತ್ನಪ್ಪ, ಮಹದೇವ, ಕೃಷ್ಣಪ್ಪ, ಚಂದ್ರಶೇಖರ್ ರೆಡ್ಡಿ, ಮೇಲ್ವಿಚಾರಕರಾದ ಅಮೃತಾ, ಅಂಜನಾದ್ರಿ ಪ್ರೌಢಶಾಲೆ ಸಿಬ್ಬಂದಿ ಹಾಜರಿದ್ದರು.

ಶುಶ್ರೂಷಕರ ಮೊಗದಲ್ಲಿನ ನಗೆಯಿಂದಲೇ ರೋಗಿ ಶೀಘ್ರ ಗುಣಮುಖ: ಸಾಯಿಲಕ್ಕೆ



ಕೋಲಾರ ಮಾ ೩
ಶುಶ್ರೂಷಕಿಯರು ಇಂದಿನ
ಒತ್ತಡದ ಜೀವನದ ನಡು
ವೆಯೂ ತಮ್ಮ ಮೊಗದಲ್ಲಿನ
ಮಂದಹಾಸವನ್ನು ಕಳೆದುಕೊಳ್ಳ
ಬಾರದೆಂದೂ, ಇದರಿಂದ
ರೋಗಿಗಳು ಶೀಘ್ರ ಚೇತರಿಸಿ
ಕೊಳ್ಳಲು ಸಹಾಯವಾಗುವು
ದೆಂದೂ ಬೆಂಗಳೂರಿನ ನಿರ್ಮ
ಹಾನ್ಸ್ ಆಸ್ಪತ್ರೆಯ ಸಹಾಯಕ
ಪ್ರಾಧ್ಯಾಪಕಿ ಸಾಯಿಲಕ್ಷ್ಮಿಯ
ವರು ಅಶಿಸಿದರು.

ಅವರು ನಗರದ ಹೊರ
ಪಲಯದ ದೇವರಾಜ ಅರಸು
ನರ್ಸಿಂಗ್ ಕಾಲೇಜಿನಲ್ಲಿ ನಡೆದ
ಪದವಿ ಪ್ರದಾನ ಮತ್ತು ದೀಪ
ಜ್ವಾಲನಾ ಸಮಾರಂಭದಲ್ಲಿ
ಮಾತನಾಡುತ್ತಿದ್ದರು.

ನರ್ಸಿಂಗ್ ವಿದ್ಯಾರ್ಥಿನಿ

ಯರ ಮುಖದಲ್ಲಿರುವ ನಗು
ಅವರು ಸೇವೆ ಸಲ್ಲಿಸಲು ತೊಡ
ಗಿದ ಹತ್ತು ವರ್ಷಗಳ ಬಳಿಕವೂ
ಉಳಿಯಬೇಕು. ಇದರಿಂದ
ಗುಣಮಟ್ಟದ ಸೇವೆ ಸಲ್ಲಿಸಲು
ಸಾಧ್ಯವಾಗುವುದೆಂದು ಹೇಳಿ
ದರು.

ಶುಶ್ರೂಷಕಿಯರು ಸೇವೆ
ಸಲ್ಲಿಸುವ ಮೊದಲು ತಮ್ಮ
ಆರೋಗ್ಯ ಕಾಪಾಡಿಕೊಳ್ಳಬೇಕು.
ಸಮತೋಲನ ಆಹಾರ ಸೇವನೆ,
ಅಧಿಕ ನೀರು ಸೇವನೆ, ಒತ್ತಡ
ನಿರ್ವಹಣೆ ಸಲುವಾಗಿ ಯೋಗ
ಮತ್ತು ಧ್ಯಾನ ಮಾಡುವುದ
ರಿಂದ ಧನಾತ್ಮಕ ಚಿಂತನೆಗಳನ್ನು
ಬೆಳೆಸಿಕೊಂಡು ಸಮಾಧಾನಚಿತ್ತ
ರಾಗಿ ತಮ್ಮ ವೃತ್ತಿಗೆ ನ್ಯಾಯ
ವನ್ನು ಒದಗಿಸಬಹುದಾಗಿದೆ
ಯೆಂದರು.



ಹೊರಹೋಗುತ್ತಿರುವ
ಅತ್ಯುತ್ತಮ ವಿದ್ಯಾರ್ಥಿಗಳಾಗಿ
ಶುಷ್ಕಲಕ್ಷಾ, ಎಂ.ಎಸ್. ರಾಧ,
ಭಾನುಮತಿ, ನಳಿನಿ, ಅನ್ನಾ
ವರ್ಗೀಸ್‌ರನ್ನು ಫೋಷಿಸ
ಲಾಯಿತು.

ಎಂ.ಎಸ್ಸಿ ನರ್ಸಿಂಗ್ ಪದವಿ
ಪಡೆದ ವಿದ್ಯಾರ್ಥಿಗಳು ಮಾತ
ನಾಡಿ ಪದವಿಯೊಂದೇ ಜೀವ
ನದ ಅಂತಿಮ ಸಾಧನೆಯಲ್ಲ,
ಆರಂಭ ಮಾತ್ರ. ಬಡರೋಗಿಗಳ
ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯ

ನಿರ್ವಹಿಸುವುದಾಗಿ ತಿಳಿಸಿದರು.

ದೇವರಾಜ ಅರಸು ಶಿಕ್ಷಣ
ಸಂಸ್ಥೆಯ ಕಾರ್ಯದರ್ಶಿ ಜಿ.
ಎಚ್. ನಾಗರಾಜು, ಪ್ರಿನ್ಸಿಪಿ
ರಾಜೇಂದ್ರ ಮಾತನಾಡಿದರು.

ದೇವರಾಜ ಅರಸು ವೈದ್ಯ
ಕೀಯ ಪಿ.ವಿ. ಉಪ ಕುಲಪತಿ
ಡಾ|| ಸಿ.ವಿ. ರಘುವೀರ್, ಇಂಜ
ನಿಯರ್ ಹನುಮಂತ ರಾವ್,
ಅರಸು ನರ್ಸಿಂಗ್ ಕಾಲೇಜಿನ
ಜೀನತ್ ರಾಧಾ ಉಪಸ್ಥಿತ
ರಿದ್ದರು.

೩೩.೫೦ ಲಕ್ಷ ರೂ. ಸಾಲ ವಿತರಿಸಿ ಬ್ಯಾಲಹಳ್ಳಿ

ಸಾಲ ಮರುಪಾವತಿಯಲ್ಲಿ ಜಿಲ್ಲಾ





ಕೋಲಾರ ನಗರ ಹೊರಲವಯದ ದೇವ ರಾಜ ಆರಸು ವೈದ್ಯಕೀಯ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ನಡೆದ ನರ್ಸ್‌ಗಳ ಕಾಲೇಜಿನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿನಿಯರು.

‘ಶುಶ್ರೂಷಕಿಯರ ಸೇವೆಯಲ್ಲಿ ಮುಗುಳ್ಳಗೆ, ಸೌಜನ್ಯ, ತಾಳ್ಮೆ ಮುಖ್ಯ ನಿಮಾನ್ ಆಸ್ಪತ್ರೆಯ ಪ್ರೊ.ಡಾ.ಸಾಯಿಲಕ್ಷ್ಮಿ ಗಾಂಧಿ ಅಭಿಪ್ರಾಯ

ಕೋಲಾರ: ‘ಕೂಶಿಕೆಯರ ಸೇವೆಯಲ್ಲಿ ಮುಗುಳ್ಳಗೆ, ಸೌಜನ್ಯ, ತಾಳ್ಮೆ ಮುಖ್ಯವಾದದ್ದು’ ಎಂದು ನಿಮಾನ್ ಆಸ್ಪತ್ರೆಯ ಪ್ರೊ.ಡಾ. ಸಾಯಿಲಕ್ಷ್ಮಿ ಗಾಂಧಿ ಅಭಿಪ್ರಾಯಪಟ್ಟರು.

ನಗರ ಹೊರಲವಯದ ದೇವ ರಾಜ ಆರಸು ವೈದ್ಯಕೀಯ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ನಡೆದ ನರ್ಸ್‌ಗಳ ಕಾಲೇಜಿನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಪ್ರೀತಿ, ವಿಶ್ವಾಸದಿಂದ ರೋಗಿಗಳ ಆರೈಕೆ ಮಾಡುವುದರಿಂದ ಅವರನ್ನು ಬೇಗನೇ ಗುಣಮುಖರನ್ನಾಗಿಸಲು ಸಾಧ್ಯ ನರ್ಸ್‌ಗಳ ವಿದ್ಯಾರ್ಥಿಗಳು ವೃತ್ತಿ ಜೀವನದಲ್ಲಿ ಇಂತಹ ಮನೋಭಾವ ಬೆಳೆಸುವುದರೊಂದಿಗೆ ಯಶಸ್ಸು ಗಳಿಸಲು ಸಾಧ್ಯ ಎಂದರು.

ಇಂದಿನ ಆಧುನಿಕ ಒತ್ತಡದ ಜೀವನದಲ್ಲಿ ರೋಗಿಗಳಿಗೆ ನಿಸ್ವಾರ್ಥವಾಗಿ



ಸೇವೆ ಸಲ್ಲಿಸುವಲ್ಲಿ ಕೂಶಿಕೆಯರು ತಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಕಡೆಗೂ ಗಮನಹರಿಸಬೇಕು. ಇತ್ತೀಚಿನ ದಿನಗಳಲ್ಲಿ ಯುವಕರು ಮೊಬೈಲ್ ವ್ಯಾಪೋರದಿಂದ ಸಮಯ ವ್ಯರ್ಥಮಾಡುತ್ತಿದ್ದಾರೆ. ಪ್ರತಿಯೊಬ್ಬರೂ ತಾನು ಮಾಡುತ್ತಿರುವ ವೃತ್ತಿಗೆ ಭಂಗ ಬಾರದಂತೆ ಎಚ್ಚರದಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ವೃತ್ತಿಗೌರವ ದೊರೆಯುತ್ತದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಅನೇಕ ಆಸ್ಪತ್ರೆಗಳು ತಲೆ ಎತ್ತುತ್ತಿದ್ದು, ಅದೇ

ರೀತಿ ಉದ್ಯೋಗ ಸೃಷ್ಟಿಯಾಗುತ್ತಿದೆ. ನರ್ಸ್‌ಗಳ ಕೋರ್ಸ್ ಮಾಡುವ ವಿದ್ಯಾರ್ಥಿಗಳ ಪೈಕಿ ಕೇವಲ ಶೇ. 50ರಿಂದ ಶೇ.60ರಷ್ಟು ಮಂದಿ ಮಾತ್ರ ನರ್ಸ್‌ಗಳ ಸೇವೆ ಹೋಗುತ್ತಿದ್ದಾರೆ. ಉಳಿದವರು ವೃತ್ತಿ ಸೇವಾ ಕ್ಷೇತ್ರ ಬಿಟ್ಟು ವಾಣಿಜ್ಯ ಕ್ಷೇತ್ರಗಳತ್ತ ಮುಖ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಕೂಶಿಕೆಯರು ತಮ್ಮ ಸೇವೆಯಲ್ಲಿ ಮುಗುಳ್ಳಗೆ ನಗೆಯಿಂದ ರೋಗಿಗಳ ಆಹ್ವಾನಗಳನ್ನು ಆಲಿಸಿ ಸ್ಪಂದಿಸಿ ಸೇವೆ ನೀಡಬೇಕು.

ಸೌಜನ್ಯ, ತಾಳ್ಮೆ ಮುಖ್ಯ

ಸಲ್ಲಿಸಿದ್ದಲ್ಲಿ ರೋಗಿಗಳಲ್ಲಿ ಶೇ.50ರಷ್ಟು ರೋಗ ಸುಗುಣ ಮುಖವಾಗುತ್ತದೆ. ವೃತ್ತಿಯಲ್ಲಿ ಶಿಸ್ತು, ಸಮಯ, ಬದ್ಧತೆ ಮತ್ತು ಪ್ರಮಾಣಿಕತೆಗೆ ಹೆಚ್ಚು ಒತ್ತು ನೀಡಬೇಕು ಎಂದು ಕರೆ ನೀಡಿದರು.

ರೋಗಿಗಳ ಆರೈಕೆಯಲ್ಲಿ ಪ್ರೀತಿ, ವಿಶ್ವಾಸ ಗಳಿಸಲು ಮದರ್ ತೆರೇಸಾ ಮತ್ತು ನೈಟಿಂಗೇಲ್ ಅವರನ್ನು ನರ್ಸಿಂಗ್ ವಿದ್ಯಾರ್ಥಿಗಳು ಆದರ್ಶವಾಗಿ ಇಟ್ಟುಕೊಂಡು ಉತ್ತಮ ಸೇವೆ ಸಲ್ಲಿಸಲು ಮುಂದಾಗಬೇಕು ಎಂದು ಹೇಳಿದರು.

ಮುಖ್ಯಸ್ಥೆ ಜೇನಾತ್ ಕರೀನಾ ಪ್ರಮಾಣ ವಚನ ಬೋಧನೆ ಮಾಡಿದರು. ಪ್ರೊ.ಡಾ.ರಾಧ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿ ಶ್ರೀಕೃಷ್ಣ ಅನಿಸಿಕೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಬಿಎಸ್ಸಿ ವಿಭಾಗದ ವಿದ್ಯಾರ್ಥಿಗಳು ಹಾಗೂ ಡಿಪ್ಲೋಮಾ ನರ್ಸಿಂಗ್ ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಉತ್ತಮ ಹೊರಹೋಗುವ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.

ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ.ಎಚ್.ನಾಗರಾಜ್, ನಿರ್ದೇಶಕ ಜೆ.ರಾಜೇಂದ್ರ, ವೈದ್ಯಕೀಯ ಮಹಾ ವಿದ್ಯಾಲಯದ ಕುಲಪತಿ ಡಾ.ಎಸ್.ಕುಮಾರ್, ಉಪ ಕುಲಪತಿ ಡಾ.ಸಿ.ವಿ.ರಘುವೀರ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ.ಜಿ.ವಿಜಯಲಕ್ಷ್ಮಿ, ಪ್ರೊ.ಗಾಯತ್ರಿ, ಎಂಜನಿಯರ್ ಹನುಮಂತರಾವ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಆರೋಗ್ಯ ತಪಾಸಣಾ ಶಿಬಿರಗಳು ಬಡವರಿಗೆ ಹೆಚ್ಚು ಪ್ರಯೋಜನಕಾರಿ: ಶ್ರೀನಿವಾಸರೆಡ್ಡಿ

ಮುಳಬಾಗಲು: ಭಾರತದೇಶ ಹಳ್ಳಿಗಳಿಂದ ಕೂಡಿರುವ ದೇಶ, ಹಳ್ಳಿಗಳಲ್ಲಿ ಬಹುತೇಕ ಜನ ಅನಾರೋಗ್ಯದಿಂದ ಬಳಲುತ್ತಿದ್ದು, ಆರ್ಥಿಕ ಮುಗ್ಗಟ್ಟಿನಿಂದ ಸಕಾಲಕ್ಕೆ ತಕ್ಕ ಚಿಕಿತ್ಸೆಯನ್ನು ಪಡೆದುಕೊಳ್ಳದೆ ಬಹಳ ತೊಂದರೆಯನ್ನು ಅನುಭವಿಸುತ್ತಿದ್ದು, ಈ ನಿಟ್ಟಿನಲ್ಲಿ ಹಳ್ಳಿ ಪ್ರದೇಶದ ಬಡಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಮುಳಬಾಗಲು ರೋಟರಿ ಸೆಂಟ್ರಲ್ ಅಧ್ಯಕ್ಷ ಎಂ.ಎಸ್. ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

ತಾಲೂಕಿನ ಎಮ್ಮೇನತ್ತ ಗ್ರಾಮದ ಶ್ರೀಅಂಜನಾದ್ರಿ ಪ್ರೌಢಶಾಲೆಯಲ್ಲಿ ರೋಟರಿ ಮುಳಬಾಗಲು ಸೆಂಟ್ರಲ್, ಆರ್.ಎಲ್.ಜಾಲಪ್ಪ ಮತ್ತು ನಾರಾಯಣ ಹೃದಯಾಲಯ ಆಸ್ಪತ್ರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ರೋಟರಿ ಮುಳಬಾಗಲು ಸೆಂಟ್ರಲ್, ಆರ್.ಎಲ್.ಜಾಲಪ್ಪ ಮತ್ತು



ನಾರಾಯಣ ಹೃದಯಾಲಯ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದ್ದು, ಈಗಾಗಲೇ ತಮ್ಮ ಅವಧಿಯಲ್ಲಿ ಐದು ಉಚಿತ ತಪಾಸಣಾ ಶಿಬಿರಗಳನ್ನು ಮತ್ತು ಎಂಟು ನೇತ್ರ ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಶಿಬಿರದಲ್ಲಿ ಸುಮಾರು 400ಕ್ಕೂ ಮೇಲ್ಪಟ್ಟು ಜನರನ್ನು ತಪಾಸಣೆ ಮಾಡಲಾಯಿತು. ಶಿಬಿರದಲ್ಲಿ ಎಕೊ, ಇಸಿಪಿ, ಮಧುಮೇಹ ಪರೀಕ್ಷೆ ಇನ್ನೂ ಹಲವು ಪರೀಕ್ಷೆ ಮಾಡಲಾಗಿತ್ತು.

ಜಾಲಪ್ಪ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕೃಷ್ಣಮೂರ್ತಿ,

ರೋಟರಿ ಸಂಸ್ಥೆಯ ಕಾರ್ಯದರ್ಶಿ ಹೆಚ್.ವೆಂಕಟಗಿರಿಯಪ್ಪ ಮಾತನಾಡಿದರು.

ಗ್ರಾಪಂ ಅಧ್ಯಕ್ಷ ಸುಕನ್ಯಮ್ಮ, ಉಪಾಧ್ಯಕ್ಷ ಚಿನ್ನಪ್ಪಯ್ಯ, ಮಾಜಿ ಅಧ್ಯಕ್ಷ ರೆಡ್ಡೆಪ್ಪರೆಡ್ಡಿ, ಸದಸ್ಯರಾದ ಪ್ರಸನ್ನ ಕುಮಾರ್, ರಾಮಚಂದ್ರ, ವೇಣು ಗೋಪಾಲ್ ರೆಡ್ಡಿ, ಮುನಿಕೃಷ್ಣ, ಜಾಲಪ್ಪ ಆಸ್ಪತ್ರೆಯ ವೈದ್ಯರಾದ ಅಬ್ರಹಾಂ, ರೋಟೇರಿಯನ್‌ಗಳಾದ ಸುದರ್ಶನ್ ಬಾಬು, ಡಾ|| ದೊಡ್ಡಭದ್ರೇಗೌಡ, ಡಾ|| ಕೆ.ವಿ ಪುರುಷೋತ್ತಮ್, ಪಿ.ಎಸ್ ರಮೇಶ್, ಮಂಜುನಾಥ್ ಕುಮಾರ್, ರತ್ನಪ್ಪ, ಮಹದೇವ, ಕೃಷ್ಣಪ್ಪ, ಚಂದ್ರಶೇಖರ್ ರೆಡ್ಡಿ, ಮೇಲ್ವಿಚಾರಕರಾದ ಅಮೃತ, ಮತ್ತು ಅಂಜನಾದ್ರಿ ಪ್ರೌಢಶಾಲೆಯ ಸಿಬ್ಬಂದಿ ಹಾಜರಿದ್ದರು.